



## ಕೈಷೆಂದಿಯಾಗಿ ಮಂಡಾಳು

ವಿಪರೀತ ನೆಗಡಿಯಿದ್ದಾಗಿ ರಾತ್ರಿ ಮಲಗುವ ಮನ್ಸು ಸ್ವಷ್ಟನಿಯ ಮಂಡಾಳನ್ನು ತೀಂಡು ನೀರು ಮುಡಿಯಿರೇ ಮಲಗಿಸಿ ಎರಡೇ ದಿನದಲ್ಲಿ ಮೂಗು ಸೋರುವುದು ಹೊಮೊಟಿಗೆ ಬರುತ್ತದೆ ಎಂದು ಹಿರಿಯಿರು ಹೇಳುತ್ತಾರೆ. ವೈಜ್ಞಾನಿಕವಾಗಿ ಇದು ಎಪ್ಪು ಸರಿಯೋ ತವ್ಯೋ ಗೊತ್ತಿಲ್ಲ. ಆದರೆ ಈ ಭಾಗದ ಜನ ಇದನ್ನು ಈಗಲೂ ಅನುಸರಿಸುತ್ತಾರೆ.

## ಮಂಡಾಳು ಕೆಣಿಜ ಕೊಪ್ಪಳೆ

ಕೊಪ್ಪಳೆ ಜೀಲ್ಲೆಯ ಬಂಡಿಹಲಾಂಪುರ, ಹೊಸನಿಂಗಪುರ, ಅಗಳಕೇರಾದಂತಹ ಹಳ್ಳಿಗಳ ರೈತರಿಂದ ಸ್ಥಳೀಯವಾಗಿಯೇ ಭಕ್ತಿವನ್ನು ಖರೀದಿಸಲಾಗುತ್ತದೆ. ಅದನ್ನು ಸ್ವಜ್ಞಗೊಳಿಸಿ ಬಾಯ್ಲುರಾಗಳಲ್ಲಿ ಹಾಕಿ ಕುಚ್ಚೆ (ಬೇಯಿಸುವುದು) ಮಾಡಲಾಗುತ್ತದೆ. ಬೆಂದಂಭತ್ತವನ್ನು ಹೊರಡಿಗೆದು ಶಾಖಿದ ಮೂಲಕ ಒಣಿಸಲಾಗುತ್ತದೆ (ರೋಸ್‌ಮಾದಲಾಗುತ್ತದೆ). ಬಳಕ ಗಿರಿಗೆ ಹಾಕಿ, ಅಥ್ವ ಮಾಡಿ, ಮತ್ತೊಮ್ಮೆ ನೆನೆಸಲಾಗುತ್ತದೆ. ಅಮೇಲೆ ಮೈದಾನಕ್ಕೆ ಬಂಯ್ಯು ಚಾಪೆ ಮೇಲೆ ಒಣಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಬಿಸಿಲು ಅಥ್ವ ಮುಖ್ಯ. ಒಣಿಸುವ ಪ್ರಕ್ರಿಯೆ ಮುಗಿದ ಮೇಲೆ ಅಥ್ವಗೆ ಉಪ್ಪು ನೀರು ಸವರಿ ಉಸುಕು ಹಾಕಿರುವ ಬಾಣಲೆಯಲ್ಲಿ ಹರಿಯುತ್ತಾರೆ. ಬಳಕ ಅದನ್ನು ಜರಡಿ ಹಿಡಿದು ಒಡೆದು ರಾಶಿ ಹಾಕುತ್ತಾರೆ. ಆಗ ಗಿರಿಗಿರಿಯಾದ ಮಂಡಾಳು ರೆಡಿ. ಬಳಕ ಬೀಲಕ್ಕೆ

ತುಂಬಿ ಮಾರುಕಟ್ಟೆಗೆ ಸಾಗಿಸುತ್ತಾರೆ. ಮಂಡಾಳು ಬೀಲ ಹೊತ್ತುಕೊಂಡು ಗಳಿಗೆ ತೆರಳಿ ಮಾರುವವರು ಇದ್ದಾರೆ. ಮಂಡಾಳು ತಯಾರಿಕೆ ಬಹುತೇಕ ಭಟ್ಟಿಯಲ್ಲಿ ನಡೆಯುವುದರಿಂದ ಸುತ್ತಲೆಲ್ಲ ಶಾಖಿದ ವಾತಾವರಣ ಹಬೆಯಾದುದು ಭಕ್ತಿವನ್ನು ಬಾಯ್ಲುರಾನಿಂದ ತೆಗೆಯುವಾಗ ಮತ್ತು ಹಾಕುವಾಗ, ಉಪ್ಪು ಸವರಿದ ಅಥ್ವಯನ್ನು ಉಸುಕಿನ ಬಾಣಲೆಯಲ್ಲಿ ಹರಿಯುವಾಗ ಅರ್ಥಿವ ಬಿಂಗೆ ಮೈಗೆ ತಾಕುತ್ತದೆ ಸ್ವಲ್ಪ ಯಾವಾರಿದೂ ಅವಫೆಡ ವಿಂಡಿತ. ಭಟ್ಟಿಗಳನ್ನು ಬಹುತೇಕ ತಗಡಿನ ತೆಂಡಾಗಳಿಂದಲೇ ಮಾಡಿರುತ್ತಾರೆ. ಬೆಸಿಗೆ ಕಾಲದಲ್ಲಿಯೂ ಭಟ್ಟಿಯಲ್ಲಿ ಬೆವರು ಸುರಿಸುವವರ ಕವ್ವ ಹೇಳಿರೀದು. ಹೊಟ್ಟೆಪಾಡು ಕೇಳಬೇಕಲ್ಲ, ಮೈಸುದುವ ಶಾಖಿದ ವಾತಾವರಣದಲ್ಲಿ ದಿನವೂ ಬಿದಾರು ಗಂಟೆಗಳ ಕಾಲ ಜನ ಕೆಲಸ ಮಾಡುತ್ತಾರೆ ಎಂದರೆ ಅವರ ಅನ್ವಾಯಿತೆ, ಗಟ್ಟಿತನ ಮೆಚ್ಚಲೇಬೇಕು.

